



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 16 | 24 ಜುಲೈ 2024 | ಬುಧವಾರ | ಪುಟಗಳು : 8 | ಬೆಲೆ : 2/-

ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಕುರಿತು

ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿ ಸಭೆ

ಬೆಂಗಳೂರು : ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಹಾಗೂ ಸೌಹಾರ್ದ ಸಹಕಾರ ತಿದ್ದುಪಡಿ ವಿಧೇಯಕ 2024ರ, 3ನೇ ಸುತ್ತಿನ ಪರಿಶೀಲನಾ ಸಮಿತಿ ಸಭೆಯು ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಸಹಕಾರ ಸಚಿವರ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಉಭಯ ಕಾಯಿದೆಗಳ ತಿದ್ದುಪಡಿ ವಿಧೇಯಕಗಳ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ್, ಸಹಕಾರ ಇಲಾಖೆಯ ಕಾರ್ಯದರ್ಶಿ ಡಾ. ಎಂ.ಎನ್. ಅಜಯ್ ನಾಗಭೂಷಣ್, ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ, ಕೆ.ಎ. ತಿಪ್ಪೇಸ್ವಾಮಿ, ನಿರಾಣಿ ಹನುಮಂತಪ್ಪ ರುದ್ರಪ್ಪ, ಎಂ.ಎಲ್. ಅನಿಲ್ ಕುಮಾರ್, ಕೆ.ಎಸ್. ನವೀನ್, ಎಚ್.ಪಿ. ಸುಧಾಮ ದಾಸ್, ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ, ಸಮಿತಿಯ ಸದಸ್ಯರುಗಳು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



ಬೆಳಗಾವಿಯಲ್ಲಿ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕರಣ



ಬೆಳಗಾವಿ : ದಿನಾಂಕ : 20.07.2024ರಂದು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ ಬೆಳಗಾವಿಯ ಹೊಟೇಲ್ ಆದರ್ಶ ಪ್ರಾಲೇಸ್‌ನಲ್ಲಿ ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕರಣವನ್ನು ಮಹಾಮಂಡಳದ ಮಾಜಿ ಅಧ್ಯಕ್ಷರಾದ ಶ್ರೀ ಡಿ.ಟಿ. ಪಾಟೀಲರು ಉದ್ಘಾಟಿಸಿದರು.

ಮಹಾಮಂಡಳದ ಹಿರಿಯ ನಿರ್ದೇಶಕರಾದ ಶ್ರೀ ರುದ್ರೇಗೌಡರು ಮಾತನಾಡಿ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳವು ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರುಗಳಿಗೆ ಹಲವಾರು ಕಾರ್ಯಕ್ರಮಗಳನ್ನು

ಏರ್ಪಡಿಸುತ್ತಾ ಬಂದಿರುತ್ತದೆ. ಪ್ರತಿ ತಿಂಗಳಿಗೊಮ್ಮೆ ತರಬೇತಿ ವಿಚಾರ ಸಂಕರಣ ಕಾರ್ಯಾಗಾರಗಳನ್ನು ಮಹಾ ಮಂಡಳದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಎಚ್.ಕೆ. ಪಾಟೀಲರ ನಿರ್ದೇಶನದ ಅನ್ವಯ ಮಹಾಮಂಡಳ ಆಯೋಜಿಸುತ್ತಾ ಬಂದಿದೆ. ಇವತ್ತು ಬೆಳಗಾವಿಯಲ್ಲಿ ವಿಚಾರ ಸಂಕರಣವನ್ನು ಆಯೋಜಿಸಲಾಗಿದೆ. ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಇಂತಹ ವಿಚಾರ ಸಂಕರಣಗಳು ಅನುಕೂಲವಾಗುತ್ತವೆ ಎಂದರು.

ಸಹಕಾರ ಕ್ಷೇತ್ರದಲ್ಲಿ ಶಿಕ್ಷಣ-ತರಬೇತಿ, ವಿಚಾರ ಸಂಕರಣಗಳು ನಿರಂತರವಾಗಿ ನಡೆಯುತ್ತಿರಬೇಕು. ಬ್ಯಾಂಕಿಂಗ್‌ನಲ್ಲಿ ಪ್ರತಿನಿತ್ಯವೂ ಹೊಸ ಹೊಸ ಅಂಶಗಳನ್ನು 2ನೇ ಪುಟಕ್ಕೆ...



ಹಣದುಬ್ಬರ ನಿಯಂತ್ರಣಕ್ಕೆ ತುರ್ತಾಗಿ

ಗಮನಹರಿಸುವ ಅಗತ್ಯವಿದೆ : ಆರ್‌ಜಿಐ ಗವರ್ನರ್

4



ನಿಜಲ್ ಸ್ಕೋರ್ ಮತ್ತು ನಿಜಲ್ ವರದಿ

ನಡುವಿನ ವ್ಯತ್ಯಾಸವೇನು?

5



ನಿಮ್ಮ ಪ್ರಶ್ನೆ -

ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...



ಜೀವನ ಯಾತ್ರೆೆಯಲ್ಲಿ ಕತ್ತಲಾವರಿಸಿದಾಗ ಬುದ್ಧನ ಬೋಧನೆಗಳು ಬೆಳಕಿನಂತೆ ದಾಲಿ ತೋರುತ್ತವೆ

ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ ಆಗಲಿ, ಮಹಾಪ್ರಸಾದವೆಂದೆನಯ್ಯಾ, ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ ಆಗಲಿ, ಮಹಾಪ್ರಸಾದವೆಂದೆನಯ್ಯಾ, ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಜಂಕಿಸಿ ಬುದ್ಧಿಯ ಕಲಿಸಿದಡೆ ಆಗಲಿ, ಮಹಾಪ್ರಸಾದವೆಂದೆನಯ್ಯಾ, ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ ಆಗಲಿ, ಮಹಾಪ್ರಸಾದವೆಂದೆನಯ್ಯಾ, ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.

ಎನ್ನುತ್ತಾರೆ ಅಲ್ಲಮ ಪ್ರಭುಗಳು ತಮ್ಮ ವಚನವೊಂದರಲ್ಲಿ. ಇಂದಿನ ಗುರುಗಳ ಪರಿಸ್ಥಿತಿ ನೋಡಿದರೆ, ಅಲ್ಲಮನ ವಚನ ಎಷ್ಟು ಅರ್ಥಪೂರ್ಣವಾಗಿದೆ ಎನ್ನಿಸುತ್ತದೆ.

ಇರಲಿ, ಇಂದು ಜಗತ್ತಿನೆಲ್ಲೆಡೆ ಹಿಂಸೆ ತಾಂಡವವಾಡುತ್ತಿರುವ ಸನ್ನಿವೇಶದಲ್ಲಿ, ಬುದ್ಧನ ನೆನದರೆ ಮನಸ್ಸಿಗೆ ಸ್ವಲ್ಪ ನೆಮ್ಮದಿ ದೊರೆಯುತ್ತದೆ, ಇದು ನನ್ನ ಸ್ವಾಭಾವ. ಭಗವಾನ್ ಬುದ್ಧ ಎಂದರೆ, ಅಂತರಂಗದ ಬೆಳಕು. ಜಗತ್ತಿಗೇ ಈ ಬೆಳಕಿನ ಹಿರಿಮೆಯನ್ನು ತೋರಿಸಿದ ಮಹಾನ್ ಆಧ್ಯಾತ್ಮಿಕ ಚಿಂತಕ ಹಾಗೂ ದಾರ್ಶನಿಕ ಗೌತಮ ಬುದ್ಧ. ಬುದ್ಧ ತಾನು ಬೋಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವರೂ ಅಲ್ಲ, ಕೊನೆಯವನೂ ಅಲ್ಲವೆಂದು ಹೇಳಿದ ಮೊದಲಿಗ!

ಹೀಗೆ ನುಡಿದ ಬುದ್ಧ ನಡೆದ ಹಾದಿಯೇ ಬೌದ್ಧ ಧರ್ಮ ಎಂದು ಹೆಸರಾಯಿತು, ವಿಶ್ವದಾದ್ಯಂತ ಬೌದ್ಧ ಧರ್ಮದ ಬೆಳಕು ಪಸರಿಸಿತು.

ಬುದ್ಧ ತನ್ನ ಉಪದೇಶಗಳಲ್ಲಿ ವರ್ತಮಾನ ಕಾಲದ ಬಗ್ಗೆ ಹೀಗೆ ಹೇಳುತ್ತಾನೆ; ಭೂತ ಮತ್ತು ಭವಿಷ್ಯತ್ ಕಾಲಗಳ ಬಗ್ಗೆ ಯಾರು ಚಿಂತಿಸದೆ ವರ್ತಮಾನದಲ್ಲಿ ಸಂತೃಪ್ತಿಯ ಮನೋಭಾವದಿಂದ ಇರುತ್ತಾರೂ ಅವರು ಜಗತ್ತಿನಲ್ಲೇ ಅತೀ ಸುಖೀ. ನಾವು ಒಳಮನಸ್ಸನ್ನು ಮೊದಲು ಅವಲೋಕಿಸಿಕೊಳ್ಳುವುದನ್ನು ಕಲಿತರೆ, ಅಲ್ಲಿ ಇರುವುದು ನಿಜವಾದ ಐಶ್ವರ್ಯವೇ ಹೊರತು ಹೊರಗೆ ಜಗತ್ತಿನಲ್ಲಿ ಕಾಣುವುದಲ್ಲ. ಮನಸ್ಸಿಗೆ ಶಾಂತಿ, ಸುಖ ಸಿಗುವುದು ಮನಸ್ಸಿನಲ್ಲಿ ಸಂತೋಷ ಉಂಟಾದಾಗ ಮಾತ್ರ, ಎನ್ನುವುದು ಬುದ್ಧನ ತುಂಬ ಅರ್ಥಪೂರ್ಣವಾದ ಭೋದನೆಯಾಗಿದೆ.

ಈ ಭಾವಿಯ ಮೇಲಿನ ಪ್ರತಿಯೊಂದು ಜೀವಿಯೂ ಪರಸ್ಪರ ಸಂಪರ್ಕದ ಸಂಕೋಲೆಯಲ್ಲಿ ಇದೆ, ಇದು ನಿಸರ್ಗ ನಿಯಮವಾಗಿದೆ. ಒಬ್ಬರ ಸಹಕಾರವಿಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮಾನವ ಅಧಿಕಾರ ಲಾಲಸೆಗೆ, ಸ್ವಾರ್ಥಕ್ಕೆ ಎಲ್ಲವನ್ನು ಬಳಸಿಕೊಳ್ಳುತ್ತಿದ್ದಾನೆ ಎಂದು ನನಗೆ ಅನಿಸುತ್ತಿದೆ. ನಾವು ಬುದ್ಧನ ಬೋಧನೆಗಳ ಬೆಳಕಿನಲ್ಲಿ ಅರಿತು ನಡೆಯಬೇಕಿದೆ. ಜಗತ್ತು ಇರುವುದು ಎಲ್ಲರಿಗಾಗಿ, ಎಲ್ಲ ಖಗ, ಮೃಗ, ಕ್ರಿಮಿ, ಕೀಟಗಳಿಗಾಗಿ ಎಂದು ಅರಿತು ಸಹ ಬಾಳ್ವೆ ಮಾಡುವ ಮೂಲಕ ಪ್ರಾಪಂಚಿಕವಾಗಿ ಉಂಟಾಗಿರುವ ಕ್ಷೋಭೆಗಳಿಂದ, ಸಮಸ್ಯೆಗಳಿಂದ ಪಾರಾಗಬಹುದಾಗಿದೆ.

ಜೀವನದಲ್ಲಿ ಕತ್ತಲಾವರಿಸಿದಾಗ ಬುದ್ಧನ ಬೋಧನೆಗಳು ನಮಗೆ ಬೆಳಕಿನ ದಾಲಿ ತೋರುತ್ತವೆ. ಬುದ್ಧ ತನ್ನ ಬೋಧನೆಯಲ್ಲಿ ಒಬ್ಬರು ಮತ್ತೊಬ್ಬರೊಂದಿಗೆ ಪರಸ್ಪರ ಕೈ ಜೋಡಿಸಿ ಸುಖ ಶಾಂತಿಯಿಂದ ಬಾಳುವ ಬಗ್ಗೆ ಹೇಳುತ್ತಾನೆ. ಇದೇ ನಮ್ಮ ಸಹಕಾರದ ತತ್ತ್ವವಲ್ಲವೇ. ಬುದ್ಧ ಪೂರ್ಣಮೆಯ ಬೆಳಕು ಸಹಕಾರದ ಬೆಳಕಾಗಲಿ ಎನ್ನುವುದು ನನ್ನ ಬಯಕೆ ಹಾಗೂ ಹಾರೈಕೆ.

» ಎಚ್.ಕೆ. ಪಾಟೀಲ

...ನೀ ಪುಟದಿಂದ

ಕಲಿಯುತ್ತಲೇ ಸಾಗಬೇಕಾಗಿದೆ. ಪ್ರಯುಕ್ತ, ನಮ್ಮ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ವಿಚಾರ ಸಂಕರಣಗಳಲ್ಲಿ ಭಾಗವಹಿಸಿ, ವಿಚಾರ ಸಂಕರಣದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಮಹಾಮಂಡಳದ ಮಹಿಳಾ ನಿರ್ದೇಶಕಿಯಾದ ಶ್ರೀಮತಿ ಮಲ್ಲಮ್ಮಾ ಯಾಳವಾರ ರವರು ಮಾತನಾಡಿ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿ ಎಲ್ಲಾ ಬ್ಯಾಂಕುಗಳಲ್ಲಿ ಇಬ್ಬರು ಮಹಿಳಾ ನಿರ್ದೇಶಕರು ಇದ್ದರೂ ಇಂತಹ ವಿಚಾರ ಸಂಕರಣಗಳಿಗೆ ಬರುತ್ತಿಲ್ಲ. ಇನ್ನು ಮುಂದೆಯಾದರು ಅವರುಗಳನ್ನು ಕಳುಹಿಸಬೇಕೆಂದು ಆಗ್ರಹಪಡಿಸಿದರು. ಆಗಸ್ಟ್ ತಿಂಗಳಲ್ಲಿ ಮಹಿಳಾ ನಿರ್ದೇಶಕರಿಗೆ ದಾವಣಗೆರೆಯಲ್ಲಿ ಪ್ರತ್ಯೇಕ ವಿಚಾರ ಸಂಕರಣವನ್ನು ಮಹಾಮಂಡಳ ಹಮ್ಮಿಕೊಂಡಿದೆ ಎಂದು ಸಭೆಯಲ್ಲಿ ತಿಳಿಸಿದರು.

ಇಂದಿನ ವಿಚಾರ ಸಂಕರಣದಲ್ಲಿ ಭಾರತೀಯ ರಿಜರ್ವ್ ಬ್ಯಾಂಕಿನ ಇತ್ತೀಚಿನ ನಿರ್ದೇಶನಗಳು / ಮಾರ್ಗಸೂಚಿಗಳು ಹಾಗೂ ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ಹೂಡಿಕೆಗಳ ನಿರ್ವಹಣೆ ಕುರಿತು ಆರ್.ಬಿ.ಎ.ನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಗಣೇಶ ಕೆ. ರವರು, ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಯ ಜವಾಬ್ದಾರಿ ಹಾಗೂ ಕರ್ತವ್ಯಗಳು ಮತ್ತು ಪಟ್ಟಣ ಸಹಕಾರ ಬ್ಯಾಂಕುಗಳಲ್ಲಿ ವ್ಯವಹಾರ ಅಭಿವೃದ್ಧಿಯ ಮಾರ್ಗೋಪಾಯಗಳ ಕುರಿತು ಕೆನರಾ ಬ್ಯಾಂಕಿನ ಎಸ್.ಟಿ.ಸಿಯ ಪ್ಯಾಕಲಟಿ ಮೆಂಬರ್ ಶ್ರೀ ಜನಾರ್ದನ ಪಿ. ಸೌಕರ ರವರು, ಡಿಜಿಟಲ್ ಬ್ಯಾಂಕಿಂಗ್ ಕುರಿತು ಡಿಜಿಟಲ್ ಟ್ರಾಕ್ ಸಲ್ಯೂಷನ್ಸ್ ಪ್ರೈವೇಟ್ ಲಿ.,ನ ಶ್ರೀ ಪ್ರವೀಣಕುಮಾರ್ ಎಮ್. ರವರು ಉಪನ್ಯಾಸ ನೀಡಿದರು.

ಈ ವಿಚಾರ ಸಂಕರಣದಲ್ಲಿ ಮುಖ್ಯ ಅತಿಥಿಗಳಾಗಿ ಮಹಾಮಂಡಳದ ನಿರ್ದೇಶಕರುಗಳಾದ ಬಸವರಾಜ ಈಶ್ವರಪ್ಪ ಕಲ್ಯಾಣಶೆಟ್ಟಿ, ಶ್ರೀ ಎಸ್.ಆರ್.ಹರೀಶ್ ಆಚಾರ್, ಶ್ರೀ ಕೃಷ್ಣಮೂರ್ತಿ ಭಂಡಾರಿ, ಶ್ರೀ ರಾಘವ ವಿಷ್ಣು ಬಾಳೇರಿ, ಶ್ರೀ ಮಲಕಣ್ಣ ಡಿ. ಪಾಟೀಲ, ಶ್ರೀ ರಾಜಕುಮಾರ ಬಸವರಾಜ ಬಾದವಾಡಗಿ, ಶ್ರೀ ನಿರಂಜನ್ ಟಿ.ಎಸ್. ಶ್ರೀ ವಾಸು ಹೆಚ್, ಶ್ರೀಮತಿ ಮಲ್ಲಮ್ಮಾ ಶಿ. ಯಾಳವಾರ, ಶ್ರೀಮತಿ ವೀರಮ್ಮ ಪಿ., ಸಹಕಾರ ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯರುಗಳಾದ ಶ್ರೀ ಪಿ.ಎಲ್. ವೆಂಕಟರಾಮರೆಡ್ಡಿ, ಶ್ರೀ ಎಂ.ಎಂ. ಮೆಟಗುಡ್ಡ, ಶ್ರೀ ಶರಣಪ್ಪ ಎಸ್. ವಾರದ, ಶ್ರೀ ಆರ್.ಎಸ್. ಸುಬ್ರಹ್ಮಣ್ಯ, ಶ್ರೀ ಬಿ.ಎನ್. ಲೋಕೇಶ್, ಶ್ರೀ ಚಂದ್ರಮೌಳಿ ಎಸ್., ಶ್ರೀ ಷಣ್ಮುಖಪ್ಪ ಎಸ್. ಮುಚ್ಚಂಡಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ವಿಚಾರ ಸಂಕರಣಕ್ಕೆ ಆಗಮಿಸಿದ್ದ ಪಟ್ಟಣ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳನ್ನು ಹಾಗೂ ಗಣ್ಯರನ್ನು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆಯವರು ಸ್ವಾಗತಿಸಿ, ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು. ಈ ವಿಚಾರ ಸಂಕರಣದಲ್ಲಿ ರಾಜ್ಯದ ಪಟ್ಟಣ ಸಹಕಾರ ಬ್ಯಾಂಕುಗಳಿಂದ ಸುಮಾರು 240ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ, ವಿಚಾರ ಸಂಕರಣದ ಸದುಪಯೋಗವನ್ನು ಪಡೆದುಕೊಂಡರು.

ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರನ್ನು ಹೊರತುಪಡಿಸಿ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme)ಯನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme)ಯನ್ನು ಪ್ರಾರಂಭಿಸಲಾಗಿದೆ.

ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 9ನೇ Batch ತರಬೇತಿಯನ್ನು ದಿನಾಂಕ : 05.08.2024 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 09.08.2024ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ತರಬೇತಿ ಶಿಬಿರದಲ್ಲಿ ಊಟ-ತಿಂಡಿ, ವಸತಿ ಸೌಕರ್ಯ ಮತ್ತು ಉಪನ್ಯಾಸಕರ ವ್ಯವಸ್ಥೆ, ಹಿನ್ನೆಲೆಯ ಪತ್ರ, ತರಬೇತಿ ಪ್ರಮಾಣಪತ್ರ ಇತ್ಯಾದಿಗಳು ಒಳಗೊಂಡಿರುತ್ತದೆ. ಈ ಸದರಿ ತರಬೇತಿ ಶಿಬಿರಕ್ಕೆ ಪ್ರತಿನಿಧಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿ ಪ್ರತಿನಿಧಿಗೆ ರೂ.5,000/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5,900/- ಹಾಗೂ ವಸತಿ ವ್ಯವಸ್ಥೆ ಬೇಡವಾದರೆ ಪ್ರತಿ ಪ್ರತಿನಿಧಿಗೆ ರೂ.4500/- ಗಳು ಮತ್ತು ಜಿಎಸ್‌ಟಿ ತೆರಿಗೆ 18% ಸೇರಿಸಿ ಒಟ್ಟು ರೂ.5310/- ಗಳನ್ನು ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಚೆಕ್ / ಡಿಡಿ ಅಥವಾ ಎನ್‌ಇಎಫ್‌ಟಿ ಮುಖಾಂತರ ದಿನಾಂಕ : 31.07.2024ರೊಳಗಾಗಿ ಮಹಾಮಂಡಳದಲ್ಲಿ ನೋಂದಾಯಿಸಿಕೊಳ್ಳಲು ಕೋರಲಾಗಿದೆ. ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಮಹಾಮಂಡಳದಲ್ಲಿ ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದಲ್ಲಿ ಸದರಿ ತರಬೇತಿಗೆ ನೋಂದಾಯಿಸಿದ ಪ್ರತಿನಿಧಿಗಳು ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

ದೇಶದ ವಿದೇಶಿ ವಿನಿಮಯ ಮೀಸಲು ಏರಿಕೆ

ಮುಂಬೈ : ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಏರಿಕೆ ಕಂಡಿದೆ. ಭಾರತದ ವಿದೇಶಿ ವಿನಿಮಯ ಮೀಸಲು 9.699 ಬಿಲಿಯನ್ ಡಾಲರ್ ನಿಂದ 666.854 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಇದಕ್ಕೂ ಮೊದಲು, ಕಳೆದ ವಾರ ವಿನಿಮಯ ಮೀಸಲು 5.158 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿ 657.155 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿತ್ತು. ಜುಲೈ 7ಕ್ಕೆ ಕೊನೆಗೊಂಡ ವಾರದಲ್ಲಿ ಫಾರಕ್ಸ್ ಮೀಸಲು ಹಿಂದಿನ ಗರಿಷ್ಠ \$655.817 ಶತಕೋಟಿಯನ್ನು ಮೀರಿಸಿತ್ತು. ಭಾರತದ ಬಳಿ ಇರುವ ವಿದೇಶಿ ಕರೆನ್ಸಿಯ ಮೌಲ್ಯ ಈಗ \$8.361 ಬಿಲಿಯನ್ ನಷ್ಟು ಅಂದರೆ \$585.47 ಗೆ ಏರಿಕೆಯಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

11ನೇ ಬ್ಯಾಚ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್

ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ ಅರ್ಜಿ ಆಹ್ವಾನದ ದಿನಾಂಕ ವಿಶ್ತರಣೆ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ರಾಜ್ಯದಲ್ಲಿರುವ ಪಟ್ಟಣ ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳಿಗೆ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ್ನು ಪ್ರಾರಂಭಿಸಿರುತ್ತದೆ. ಈಗಾಗಲೇ 10ನೇ ಬ್ಯಾಚ್‌ನ ಪರೀಕ್ಷೆಯು ಪ್ರಾರಂಭವಾಗಿದೆ. ಈಗ 11ನೇ ಬ್ಯಾಚ್‌ನ ಡಿಯುಸಿಬಿಎಂ ಕೋರ್ಸ್‌ನ್ನು ಪ್ರಾರಂಭಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಕೋರ್ಸ್‌ನ್ನು ಮಹಾಮಂಡಳ, ಆರ್‌ಐ‌ಸಿ‌ಎಂ ಮತ್ತು ಎನ್‌ಸಿಸಿಟಿ ನವದೆಹಲಿ ಇವುಗಳ ಸಹಯೋಗದೊಂದಿಗೆ ನಡೆಸಲಾಗುವುದು. ಈ ಕೋರ್ಸ್‌ಗೆ ಸಂಬಂಧಿಸಿದಂತೆ ಮಹಾಮಂಡಳವು ಬೆಂಗಳೂರಿನಲ್ಲಿ ಸಂಪರ್ಕ ತರಗತಿಗಳನ್ನು ಮತ್ತು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಲಾಗಿದೆ. ಸದರಿ ಕೋರ್ಸ್‌ ನೌಕರರ ಮುಂಬಡ್ತಿಗೆ ಅನ್ವಯವಾಗುತ್ತದೆ ಹಾಗೂ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವಾಗುತ್ತದೆ.

ಪ್ರತಿ ಅಭ್ಯರ್ಥಿಗೆ ಕೋರ್ಸ್‌ನ ಶುಲ್ಕ ರೂ.4500 + (ಜಿಎಸ್‌ಟಿ) 810, ಒಟ್ಟು ರೂ.5310/-ಗಳನ್ನು ನಿಗದಿಪಡಿಸಲಾಗಿದೆ. ಅರ್ಜಿ ನಮೂನೆಯನ್ನು ಮಹಾಮಂಡಳದ ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದಾಗಿದೆ. ಅರ್ಜಿಯನ್ನು ಭರ್ತಿ ಮಾಡಿ ಕಳುಹಿಸಲು ಕೊನೆಯ ದಿನಾಂಕ : 31.07.2024 ಆಗಿರುತ್ತದೆ. ಈ ಸದರಿ ಕೋರ್ಸ್‌ನ ಅವಧಿಯು ಮೂರು ತಿಂಗಳ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕ ಅಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ. ಶ್ರೀನಿವಾಸ್ (9110642779) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಹಣದುಬ್ಬರ ನಿಯಂತ್ರಣಕ್ಕೆ ತುರ್ತಾಗಿ ಗಮನಹರಿಸುವ ಅಗತ್ಯವಿದೆ : ಆರ್‌ಬಿಐ ಗವರ್ನರ್

ಹೊಸದಿಲ್ಲಿ : ಸುಸ್ಥಿರ ಆರ್ಥಿಕ ಬೆಳವಣಿಗೆಯ ಮಧ್ಯೆ ಹಣದುಬ್ಬರ ನಿಯಂತ್ರಣದ ಕುರಿತು ತುರ್ತಾಗಿ ಗಮನಹರಿಸುವ ಅಗತ್ಯವಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಜಿಎಸ್‌ಟಿ ಬೆಳವಣಿಗೆ ಅಂಕಿ-ಅಂಶಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿರುತ್ತೇವೆ. ನಾನು ಅನೇಕ ಬಾರಿ ಸ್ಪಷ್ಟಪಡಿಸಿರುವಂತೆ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಹೆಚ್ಚು ಆದ್ಯತೆ ನೀಡಬೇಕು. ಹಣದುಬ್ಬರವನ್ನು ಶೇ.4ಕ್ಕೆ ಉಳಿಸಿಕೊಳ್ಳುವ ಸಂಕಲ್ಪವನ್ನು ಹೊಂದಿದ್ದೇವೆ. ಆರ್ಥಿಕ ಬೆಳವಣಿಗೆಯ ಮೂಲ ಉದ್ದೇಶ ಇದೇ ಆಗಿರುತ್ತದೆ. ಹೀಗಾಗಿ ನಮ್ಮ ಎಲ್ಲ ಹಣಕಾಸು ನೀತಿ ನಿರ್ಧಾರಗಳು ಇದೇ ಅಂಶವನ್ನು ಆಧರಿಸಿರುತ್ತದೆ," ಎಂದು ಅವರು ದಿಲ್ಲಿಯಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಹೇಳಿದರು.

"ಕಳೆದ ಮೂರು ವರ್ಷಗಳಲ್ಲಿ ದೇಶದ ಸರಾಸರಿ ಬೆಳವಣಿಗೆ ದರ ಶೇ. 8.3ರಷ್ಟಿದೆ. ಈ ವರ್ಷ ನಮ್ಮ ಅಂದಾಜು ಶೇ. 7.2ರಷ್ಟಿದೆ. ಇದನ್ನು ಸಾಧಿಸಲಾಗುವುದು ಎಂಬುದರ ಬಗ್ಗೆ ಆಶಾವಾದಿಗಳಾಗಿದ್ದೇವೆ. ಮೊದಲ ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಶೇ.7.4ರಷ್ಟಿದೆ. ಎರಡನೇ ತ್ರೈಮಾಸಿಕದಲ್ಲಿ ಇದು ಶೇ. 7.4ರಷ್ಟಾಗುತ್ತದೆ ಎಂಬ ಆತ್ಮವಿಶ್ವಾಸವಿದೆ. ಎರಡನೇ ತ್ರೈಮಾಸಿಕದಲ್ಲೂ ಬೆಳವಣಿಗೆ ದರದಲ್ಲಿ ಸ್ಥಿರತೆ ಇರಲಿದೆ. ಆದ್ದರಿಂದ ನಾವು ಹಣದುಬ್ಬರದ ಮೇಲೆ ಹೆಚ್ಚು ಗಮನ ಹರಿಸಬೇಕಾಗಿದೆ," ಎಂದು ಅಭಿಪ್ರಾಯಪಟ್ಟರು.

ಬಡ್ಡಿ ದರ ಹೆಚ್ಚು ಎಂಬ ವಾದದಲ್ಲಿ ಹುರುಳು : "ಫೆಬ್ರವರಿ 2023ರಿಂದ ಇಲ್ಲಿಯ ತನಕ ರೆಪೋ ದರವನ್ನು ಶೇ. 6.50ರಲ್ಲೇ ಉಳಿಸಿಕೊಳ್ಳಲಾಗಿದೆ. ಹಣದುಬ್ಬರ ದರವನ್ನು ಶೇ. 4ರಲ್ಲಿ ಕಾಯ್ದುಕೊಳ್ಳಬೇಕು ಎಂಬ ಕಾರಣಕ್ಕೆ ರೆಪೋ ದರ ಪರಿಷ್ಕರಣೆ ಮಾಡಿಲ್ಲ. ಕೋವಿಡ್‌ನಂತರ ಬೆಳವಣಿಗೆ ದರ ಕಡಿಮೆಯಾದಾಗ ತಟಸ್ಥ ಬಡ್ಡಿ ದರ 0.8-1ಕ್ಕೆ ನಿಗದಿಪಡಿಸಲಾಗಿತ್ತು. ಈಗ ಆರ್ಥಿಕ ಬೆಳವಣಿಗೆ ಏರುಗತಿಯಲ್ಲಿದೆ. ಹೀಗಾಗಿ ತಟಸ್ಥ ಬಡ್ಡಿದರ (ನ್ಯೂಟ್ರಲ್ ರೇಟ್ ಆಫ್ ಇಂಟರೆಸ್ಟ್) ಅನ್ನು ಶೇ. 1.4-1.9ರ ವ್ಯಾಪ್ತಿಯಲ್ಲಿ ನಿಗದಿಪಡಿಸಲಾಗಿದೆ. ನೈಜ ಬಡ್ಡಿ ದರ (ರಿಯಲ್‌ರೇಟ್) ಹೆಚ್ಚು ಎಂದು ವಾದಿಸಿದರೆ ಅದು ಹಾಗಿಲ್ಲ," ಎಂದು ಪ್ರತಿಪಾದಿಸಿದರು.

"ಭಾರತಕ್ಕೆ ಬೇಕಾಗಿರುವುದು ಬ್ಯಾಂಕ್‌ಗಳ ಸಂದಣಿಯಲ್ಲ; ಉತ್ತಮ, ದಕ್ಷ ಹಾಗೂ ನಿರ್ವಹಣೆ ತುಂಬಾ ಚೆನ್ನಾಗಿರುವ ಬ್ಯಾಂಕ್‌ಗಳು. ಆದರೆ ಕೃಷಿ, ಉತ್ಪಾದನೆ ಮತ್ತು ನಿರ್ಮಾಣ ವಲಯದ ಕಂಪನಿಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಪ್ರವೇಶಿಸಿದಾಗ ಅಲ್ಲಿ ಹಿತಾಸಕ್ತಿಗಳ ಸಂಘರ್ಷ, ಸಂಬಂಧಿಸಿದ ಪಕ್ಷಗಳ ವಹಿವಾಟುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸುತ್ತವೆ.

ಇಂಥದ್ದರ ನಿರ್ವಹಣೆ ಮಾಡುವುದು ಮತ್ತು ನಿರ್ಬಂಧಿಸುವುದೂ ತುಂಬ ಕಷ್ಟ. ಬ್ಯಾಂಕಿಂಗ್ ವಲಯ ವಿಸ್ತರಣೆ ಮಾಡುವ ನೆಪದಲ್ಲಿ ಇಂಥ ಅವಕಾಶ ನೀಡಿದರೆ ಸಂಭಾವ್ಯ ಅಪಾಯ ಹೆಚ್ಚು," ಎಂದು ಅವರು ಎಚ್ಚರಿಸಿದರು.

ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದ ಅವರು, "ಅನುಮಾನಾಸ್ಪದ ವಹಿವಾಟುಗಳ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಬಲಪಡಿಸಬೇಕು. ವಿಚಾರಣೆ ವ್ಯವಸ್ಥೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು, ಇದಕ್ಕೆ ಕಾನೂನು ಜಾರಿ ಸಂಸ್ಥೆಗಳ ಜತೆ ಪರಿಣಾಮಕಾರಿ ಸಮನ್ವಯ ಸಾಧಿಸಬೇಕು. ಇದರಿಂದ ಡಿಜಿಟಲ್ ವಂಚನೆಗೆ ಕಡಿವಾಣ ಹಾಕಬಹುದು," ಎಂದರು.



ಮಹಾಮಂಡಳದ ನಿರ್ದೇಶಕರಾದ ಶ್ರೀ ರುದ್ರೇಗೌಡರು ಗುಲಬರ್ಗಾ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿಗೆ ಭೇಟಿ

ಇತ್ತೀಚೆಗೆ ಮಹಾಮಂಡಳದ ಹಿರಿಯ ನಿರ್ದೇಶಕರಾದ ಶ್ರೀ ರುದ್ರೇಗೌಡರು ಗುಲಬರ್ಗಾ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿಗೆ ಭೇಟಿ ನೀಡಿ, ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿಯೊಂದಿಗೆ ಬ್ಯಾಂಕಿನ ಬೆಳವಣಿಗೆಯ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಶ್ರೀ ರುದ್ರೇಗೌಡರನ್ನು ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಬಸವರಾಜ ಮೇತ್ರಿ ರವರು ಸನ್ಮಾನಿಸಿದರು. ಬ್ಯಾಂಕಿನ ಅಧಿಕಾರಿ ಶರಣಕುಮಾರ ಹೀರಾಪುರ ಮತ್ತಿತರರು ಉಪಸ್ಥಿತರಿದ್ದರು.



ಹಣಕಾಸಿನ ವಿಷಯದಲ್ಲಿ ಸಿಬಿಲ್ ಸ್ಕೋರ್ ಮತ್ತು ಸಿಬಿಲ್ ವರದಿ ಎರಡೂ ಪ್ರಮುಖ ಪಾತ್ರ ವಹಿಸುತ್ತದೆ

ಸಾಲ ಮರುಪಾವತಿಯ ಸಾಂಖ್ಯಿಕ ಪ್ರಾತಿನಿಧಿಕವೇ ಸಿಬಿಲ್ ಸ್ಕೋರ್. ಇದು 300 ರಿಂದ 900ರವರೆಗೂ ಇದ್ದು, ಸಾಲ ಪಡೆಯುವ ಸಾಮರ್ಥ್ಯವನ್ನು ತಿಳಿಸುತ್ತದೆ. ಸಾಲ ಪಡೆದ ಹಾಗೂ ಸಾಲ ಮರು ಪಾವತಿಸಿದ ಈ ಹಿಂದಿನ ವರದಿಗಳನ್ನು ಆಧರಿಸಿ ಈ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿರುತ್ತದೆ. ಸಕಾಲಕ್ಕೆ ಸಾಲ ಮರುಪಾವತಿ, ಸಾಲ ಬಳಕೆಯ ಪ್ರಮಾಣ, ಯಾವೆಲ್ಲಾ ಉದ್ದೇಶಗಳಿಗೆ ಸಾಲ ಪಡೆಯಲಾಗಿದೆ ಎಂಬುದನ್ನು ಇದು ಪರಿಗಣಿಸಿ ಸಿಬಿಲ್ ಸ್ಕೋರ್ ದಾಖಲಾಗುತ್ತದೆ.

ನವದೆಹಲಿ : ಕ್ರೆಡಿಟ್ ಕಾರ್ಡ್, ಮನೆ ಸಾಲ, ವಾಹನ ಸಾಲ ಹೀಗೆ ಆರ್ಥಿಕ ನೆರವು ನೀಡುವ ಯಾವುದೇ ಹಣಕಾಸು ಸಂಸ್ಥೆಯು ವ್ಯಕ್ತಿಯ ಸಾಲ ಭರಿಸುವ ಸಾಮರ್ಥ್ಯ ನೋಡುವುದು ಸಾಮಾನ್ಯ. ಹಾಗಿದ್ದರೆ ಸಿಬಿಲ್ ಸ್ಕೋರ್ ಅಥವಾ ಸಿಬಿಲ್ ವರದಿ ಈ ಎರಡರಲ್ಲಿ ಯಾವುದನ್ನು ಪರಿಗಣಿಸಲಾಗುವುದು ಎಂಬ ಗೊಂದಲ ಇದ್ದೇ ಇದೆ. ಸಿಬಿಲ್ ಜೊತೆಗೆ ಇರುವ ಈ ಎರಡು ಪದಗಳು ಸದಾ ನಮ್ಮಲ್ಲಿ ಗೊಂದಲ ಉಂಟು ಮಾಡುತ್ತವೆ. ಹಲವರು ಈ ಎರಡನ್ನೂ ಒಂದೊಕ್ಕೊಂದು ಪರಸ್ಪರ ತಪ್ಪಾಗಿ ಅರ್ಥೈಸಿಕೊಂಡ ಉದಾಹರಣೆಗಳೂ ಇವೆ. ಆದರೆ ವ್ಯಕ್ತಿಯ ಹಣಕಾಸಿನ ವಿಷಯದಲ್ಲಿ ಸಿಬಿಲ್ ಸ್ಕೋರ್ ಮತ್ತು ಸಿಬಿಲ್ ವರದಿ ಎರಡೂ ಮುಖ್ಯ ಪಾತ್ರ ವಹಿಸುತ್ತವೆ.

ಸಿಬಿಲ್ ಸ್ಕೋರ್ : ಸಾಲ ಮರುಪಾವತಿಯ ಸಾಂಖ್ಯಿಕ ಪ್ರಾತಿನಿಧಿಕವೇ ಸಿಬಿಲ್ ಸ್ಕೋರ್. ಇದು 300ರಿಂದ 900ರವರೆಗೂ ಇದ್ದು, ಸಾಲ ಪಡೆಯುವ ಸಾಮರ್ಥ್ಯವನ್ನು ತಿಳಿಸುತ್ತದೆ. ಸಾಲ ಪಡೆದ ಹಾಗೂ ಸಾಲ ಮರು ಪಾವತಿಸಿದ ಈ ಹಿಂದಿನ ವರದಿಗಳನ್ನು ಆಧರಿಸಿ ಈ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿರುತ್ತದೆ. ಸಕಾಲಕ್ಕೆ ಸಾಲ ಮರುಪಾವತಿ, ಸಾಲ ಬಳಕೆಯ ಪ್ರಮಾಣ, ಯಾವೆಲ್ಲಾ ಉದ್ದೇಶಗಳಿಗೆ ಸಾಲ ಪಡೆಯಲಾಗಿದೆ ಎಂಬುದನ್ನು ಇದು ಪರಿಗಣಿಸಿ ಸಿಬಿಲ್ ಸ್ಕೋರ್ ದಾಖಲಾಗುತ್ತದೆ. ಸಾಲ ಕೊಡುವ ಹಣಕಾಸು ಸಂಸ್ಥೆಯು ಈ ಸಂಖ್ಯೆಯನ್ನೇ ಅವಲಂಬಿಸಿ ಸಾಲ ನೀಡುತ್ತದೆ. ಅಂದರೆ, ವ್ಯಕ್ತಿಯ ಸಿಬಿಲ್ ಸ್ಕೋರ್ ಹೆಚ್ಚಿದ್ದಷ್ಟೂ, ಹಣಕಾಸು ಸಂಸ್ಥೆಗೆ ಸಾಲ ಮರಳಿ ಬರುವ ಚಿಂತೆ ಕಡಿಮೆ ಎಂದರ್ಥ. ಇಂಥವರು ಹಣಕಾಸು ಸಂಸ್ಥೆಗೆ ಅಚ್ಚುಮೆಚ್ಚು, ಸಿಬಿಲ್ ಸ್ಕೋರ್ ಉಚಿತವಾಗಿ ನೀಡುವ ಬಹಳಷ್ಟು ಅಂತರ್ಜಾಲ ತಾಣಗಳು ಇವೆ. ಇದರ ಮೂಲಕ ಸಿಬಿಲ್ ವರದಿಯನ್ನು ಪಡೆಯಲು ಸಾಧ್ಯ.



ಸಿಬಿಲ್ ರಿಪೋರ್ಟ್ : ಸಾಲ ಪಡೆದ ಹಾಗೂ ಅದನ್ನು ಮರು ಪಾವತಿಸಿದ ವಿವರವಾದ ವರದಿಯೇ ಸಿಬಿಲ್ ರಿಪೋರ್ಟ್. ಇದರಲ್ಲಿ ಸದ್ಯ ಚಾಲ್ತಿಯಲ್ಲಿರುವ ಸಾಲ ಹಾಗೂ ಹಿಂದೆ ಪಡೆದು, ತೀರಿಸಿದ ಅಥವಾ ತೀರಿಸಲಾಗದ ಸಾಲ ಸೇರಿದಂತೆ ಎಲ್ಲಾ ವರದಿಗಳೂ ಇರಲಿವೆ. ಹೀಗಾಗಿ ಸಿಬಿಲ್ ವರದಿಯು ವ್ಯಕ್ತಿಯ ಸಾಲ ಪಡೆಯುವ ಕ್ರಮ, ಅದನ್ನು ತೀರಿಸಿದ ರೀತಿ ಕುರಿತ ಸಮಗ್ರ ವರದಿಯನ್ನು ಒಳಗೊಂಡಿರುತ್ತದೆ. ಇದರೊಂದಿಗೆ ವೈಯಕ್ತಿಕ ಮಾಹಿತಿಯಾದ ಹೆಸರು, ವಿಳಾಸ, ಪಾನ್ ವಿವರಗಳೂ ಇರಲಿವೆ.



ಸಿಬಿಲ್ ಸ್ಕೋರ್ ಎನ್ನುವುದು ಆ ತಕ್ಷಣಕ್ಕೆ ವ್ಯಕ್ತಿಯ ಸಾಲ ಮರುಪಾವತಿಯ ಸಾಮರ್ಥ್ಯ ನೋಡಲು ಪಡೆಯಬಹುದಾದ ಅಂಕಿಅಂಶ. ಆದರೆ ಸಾಲ ನೀಡುವ ಮೊದಲು ಹಣಕಾಸು ಸಂಸ್ಥೆಯೊಂದು ಅರ್ಜಿದಾರರ ಕುರಿತು ಸಂಪೂರ್ಣ ದಾಖಲಾತಿ ಪರಿಶೀಲಿಸುವ ಸಂದರ್ಭದಲ್ಲಿ ಸಿಬಿಲ್ ವರದಿಯನ್ನು ನೋಡುತ್ತದೆ. ಅದನ್ನು ಆಧರಿಸಿ ಸಾಲದ ಮೊತ್ತ ಹಾಗೂ ಮಿತಿ ನಿರ್ಧಾರವಾಗಲಿದೆ. ಹೀಗಾಗಿ ಆರ್ಥಿಕವಾಗಿ ಸದೃಢರಾಗಿರಬೇಕೆಂದರೆ ವ್ಯಕ್ತಿಯ ಸಿಬಿಲ್ ಸ್ಕೋರ್ ಮತ್ತು ಸಿಬಿಲ್ ವರದಿ ಎರಡೂ ಉತ್ತಮವಾಗಿರಬೇಕು. ಜತೆಗೆ ಸಿಬಿಲ್ ವರದಿ ಮೂಲಕ ನಮ್ಮ ಹಣಕಾಸಿನ ವ್ಯವಹಾರವನ್ನು ಉತ್ತಮಪಡಿಸಿಕೊಂಡು, ಆ ಮೂಲಕ ಸಿಬಿಲ್ ಸ್ಕೋರ್ ಹೆಚ್ಚಿಸಿಕೊಳ್ಳಬಹುದು.



ಕರ್ನಾಟಕ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ಸಾಲ ವಸೂಲಾತಿ ಕ್ರಮಗಳ ಕೈಪಿಡಿ (ದಾವಾ ಹೂಡುವ ಕ್ರಮ, ಅಮಲ್ಜಾರಿ ಕ್ರಮಗಳು ಮತ್ತು ಸಂಬಂಧಿಸಿದ ಎಲ್ಲಾ ಮಾದರಿ ನಮೂನೆಗಳ ಸಹಿತ)

- ಕೃಷ್ಣ ವಿ. ಗರಡೀಮನಿ, ಸಹಾಯಕ ಪ್ರಧಾನ ವ್ಯವಸ್ಥಾಪಕರು/ಮಾರಾಟಾಧಿಕಾರಿಗಳು, ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್., ಸೌತ್ ಎಂಡ್ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು-20.(9880453464)

ಅನುಬಂಧಗಳು ಭಾಗ-1 : ಮಾದರಿ ದಾವಾ ಅರ್ಜಿ ನ್ಯಾಯಾಲಯದ ನೋಟೀಸ್ ಹಾಗೂ ಅಜರ ಸಾಕ್ಷ್ಯ ಹೇಳಿಕೆಯ ನಮೂನೆಗಳು

....ಹಿಂದಿನ ಸಂಚಿಕೆಯ 6ನೇ ಪುಟದಿಂದ ಮುಂದುವರಿದಿದೆ

(ನ್ಯಾಯಾಲಯಕ್ಕೆ ಸಲ್ಲಿಸಲು ಸ್ಥಿರಾಸ್ತಿ ಸಾಲದ ಸಾಕ್ಷ್ಯ ಹೇಳಿಕೆಯ ಮಾದರಿ)

ಸಹಕಾರ ಸಂಘಗಳ ಜಂಟಿ ನಿಬಂಧಕರು/ಉಪ ನಿಬಂಧಕರು/ಸಹಾಯಕ ನಿಬಂಧಕರು, ಬೆಂಗಳೂರು. ಇವರ ನ್ಯಾಯಾಲಯದಲ್ಲಿ

ದಾವಾ ಸಂಖ್ಯೆ : ಜೆಆರ್‌ಡಿ/ಯುಬಿಎಫ್ / 20 -20

ವಾದಿ : ಪ್ರಧಾನ ವ್ಯವಸ್ಥಾಪಕರು/ಕಾರ್ಯದರ್ಶಿ/.....ಸಹಕಾರ ಸಂಘ/ಬ್ಯಾಂಕ್ ಲಿ.,

ವಿರುದ್ಧ

ಪ್ರತಿವಾದಿಗಳು : ಶ್ರೀಮತಿ/ಶ್ರೀ.ಹನುಮಂತಪ್ಪ ಮತ್ತು ಇತರರು

ವಾದಿ ಪರ ಮುಖ್ಯ ಸಾಕ್ಷಿ

ಹೆಸರು : ಹನುಮಂತರಾಯಪ್ಪಪಿ

ತಂದೆ/ಗಂಡನ ಹೆಸರು : ನರಸಯ್ಯ

ವಯಸ್ಸು : 36 ವರ್ಷ

ಉದ್ಯೋಗ : ವ್ಯವಸ್ಥಾಪಕರು, ಸಹಕಾರ ಸಂಘ/ಬ್ಯಾಂಕ್ ಲಿ.,

ಸ್ಥಳ : ಬೆಂಗಳೂರು

ಪ್ರತಿಜ್ಞಾವಿಧಿಸಲಾಗಿದೆ

ನಾನು ವಾದಿ ಬ್ಯಾಂಕಿನಲ್ಲಿ 5 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಹಾಲಿ ನಾನು ವಾದಿ ಬ್ಯಾಂಕಿನ ವ್ಯವಸ್ಥಾಪಕನಾಗಿರುತ್ತೇನೆ. ಈ ಮೇಲೆ ತಿಳಿಸಿರುವ ದಾವೆಯಲ್ಲಿ ಬ್ಯಾಂಕಿನ ಪರವಾಗಿ ಹಾಜರಾಗಿ ಸಾಕ್ಷ್ಯ ಹೇಳಿಕೆ ನೀಡಲು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ನನಗೆ ಅಧಿಕಾರ ಪತ್ರ ನೀಡಿರುತ್ತಾರೆ. ಅಧಿಕಾರ ಪತ್ರವನ್ನು ಹಾಜರು ಪಡಿಸಿ ನಿಶಾನೆ ಪಿ-1 ಎಂದು ಗುರುತಿಸಿದೆ. ಮೇಲ್ಕಂಡ ದಾವೆಯನ್ನು ದಾಖಲಿಸಲು ಆಡಳಿತ ಮಂಡಳಿಯು ಠರಾವು ಮಾಡಿರುತ್ತದೆ ಆದರೆ ಪ್ರತಿಯನ್ನು ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-1(ಎ) ಎಂದು ಗುರುತಿಸುತ್ತೇನೆ. ಪ್ರತಿವಾದಿಗಳು ನಮ್ಮ ಬ್ಯಾಂಕಿನಲ್ಲಿ ಸದಸ್ಯರಾಗಿರುವ ಬಗ್ಗೆ ದಾಖಲೆಯಾಗಿ ಸದಸ್ಯತ್ವದ ದೃಢೀಕರಣ ಪತ್ರಗಳನ್ನು ಹಾಜರುಪಡಿಸುತ್ತೇನೆ, ಇವನ್ನು ನಿಶಾನೆ ಪಿ-2, ನಿಶಾನೆ ಪಿ-2(ಎ) ಮತ್ತು ನಿಶಾನೆ ಪಿ-2(ಬಿ) ಎಂದು ಗುರುತಿಸುತ್ತೇನೆ. ಪ್ರತಿವಾದಿಗಳು ನಮ್ಮ ಬ್ಯಾಂಕಿನಲ್ಲಿ ಸ್ಥಿರಾಸ್ತಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದು, ಇದನ್ನು ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-3 ಎಂದು ಗುರುತಿಸುತ್ತೇನೆ. ಸದರಿಯವರ ಸಾಲದ ಅರ್ಜಿಯನ್ನು ಪುರಸ್ಕರಿಸಿ ಆಡಳಿತ ಮಂಡಳಿ/ಸಾಲದ ಉಪಸಮಿತಿ ರೂ.....(.....ಲಕ್ಷಗಳು ಮಾತ್ರ) ಗಳ ಸಾಲ ಮಂಜೂರು ಮಾಡಿದ ಆದೇಶ ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-4 ಎಂದು ಗುರುತಿಸುತ್ತೇನೆ. ಪ್ರತಿವಾದಿಗಳು ಸಾಲ ಪಡೆಯಲು ನಮ್ಮ ಬ್ಯಾಂಕಿಗೆ ಮಾರ್ಚ್‌ಗೇಜ್ ಆಫ್ ಡೆಫಾಸಿಟ್ ಆಫ್ ಟೈಟಲ್ ಡೀಡ್ಸ್, ಆನ್ ಡಿಮ್ಯಾಂಡ್ ಪ್ರೋನೋಟ್, ಮತ್ತು ಬಾಂಡ್‌ಗಳನ್ನು ಬರೆದುಕೊಟ್ಟಿರುತ್ತಾರೆ. ಈ ದಾಖಲೆಗಳನ್ನು ಹಾಜರುಪಡಿಸುತ್ತಿದ್ದೇನೆ. ಇವನ್ನು ಕ್ರಮವಾಗಿ ನಿಶಾನೆ ಪಿ-5, ನಿಶಾನೆ ಪಿ-5(ಎ) ಮತ್ತು ನಿಶಾನೆ ಪಿ-5(ಬಿ) ಎಂದು ಗುರುತಿಸುತ್ತೇನೆ. ಪ್ರತಿವಾದಿಗಳಿಗೆ ದಿನಾಂಕ..... ರಂದು ರೂ..... (.....ಲಕ್ಷಗಳು) ಹಣವನ್ನು ಸಾಲವಾಗಿ ವಿತರಿಸಲಾಗಿದೆ, ವಿತರಿಸಿದ್ದಕ್ಕೆ ದಾಖಲೆಯಾಗಿ ಹಣ ಸಂದಾಯ ರಶೀದಿಯನ್ನು ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-6 ಎಂದು ಗುರುತಿಸುತ್ತೇನೆ. ವಾಯಿದೆ ಗೆತಿಸಿದರೂ ನಮ್ಮ ಬ್ಯಾಂಕಿಗೆ ಬರಬೇಕಾದ ಆಸಲು ಮತ್ತು ಬಡ್ಡಿ ಹಣವನ್ನು ದಾವಾ ಅರ್ಜಿದಾಖಲು ಮಾಡುವವರೆವಿಗೂ ಪಾವತಿಸಿರುವುದಿಲ್ಲ. ಈ ಸಂಬಂಧ ಪ್ರತಿವಾದಿಯ ಸಾಲದ ಖಾತೆಯ ಲೆಡ್ಜರ್‌ನ ವಿಸ್ತೃತ ಭಾಗವನ್ನು ಹಾಜರುಪಡಿಸುತ್ತಿದ್ದೇನೆ. ಇದನ್ನು ನಿಶಾನೆ ಪಿ-7 ಎಂದು ಗುರುತಿಸಲಾಗಿದೆ.

ಸಾಲ ಮರುಪಾವತಿಮಾಡಲು ಪ್ರತಿವಾದಿಗಳಿಗೆ ದಿನಾಂಕ..... ರಂದು ಕಳುಹಿಸಿರುವ ಅಂತಿಮ ತಿಳುವಳಿಕೆ ಪತ್ರವನ್ನು ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-8 ಎಂದು ಗುರುತಿಸುತ್ತೇನೆ. ಪ್ರತಿವಾದಿಗಳ ವಿರುದ್ಧ ದಿನಾಂಕ ರಲ್ಲಿದ್ದಂತೆ ಬಾಕಿ ಇರುವ ಆಸಲು ರೂ....., ಬಡ್ಡಿ ರೂ....., ಸುಸ್ತಿ ಬಡ್ಡಿ ರೂ..... ಮತ್ತು ಇತರೆ ರೂ..... ಒಟ್ಟುರೂ..... ಗಳಿಗೆ ಮತ್ತು ಪ್ರತಿವಾದಿಗಳು ಸಾಲದ ಪೂರ್ಣ ಮೊಬಲಗನ್ನು ಪಾವತಿಸುವವರೆವಿಗೂ ಶೇ%..... ರಂತೆ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಶೇ% 2 ರಂತೆ ವಿಧಿಸಿ ಸಾಲ ವಸೂಲಿ ಮಾಡಿಕೊಳ್ಳಲು ಡಿಕ್ರಿ ಕೊಡಬೇಕೆಂದು ಮತ್ತು ನಮ್ಮ ಬ್ಯಾಂಕಿಗೆ ಬರಬೇಕಾದ ಹಣವನ್ನು ಪ್ರತಿವಾದಿಗಳ ಚರ ಮತ್ತು ಸ್ಥಿರ ಆಸ್ತಿಗಳನ್ನು ಮಾರಾಟ ಮಾಡಿ ಹಣ ವಸೂಲಿ ಮಾಡಿಸಿಕೊಳ್ಳಲು ಆದೇಶ ಮಾಡಬೇಕೆಂದು ಈ ಘನ ನ್ಯಾಯಾಲಯದಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ಮೇಲಿನ ಹೇಳಿಕೆಯನ್ನು ಓದಿ ನೋಡಿ ಸರಿ ಎಂದು ಒಪ್ಪಿ ಸಹಿ ಮಾಡಿರುತ್ತೇನೆ.

ವಾದಿ

ನನ್ನ ಸಮಕ್ಷಮದಲ್ಲಿ

(ನ್ಯಾಯಾಲಯಕ್ಕೆ ಸಲ್ಲಿಸಲು ಜಾಮೀನು ಸಾಲದ ಸಾಕ್ಷ್ಯ ಹೇಳಿಕೆಯ ಮಾದರಿ)

ಸಹಕಾರ ಸಂಘಗಳ ಜಂಟಿ ನಿಬಂಧಕರು/ಉಪ ನಿಬಂಧಕರು/ಸಹಾಯಕ ನಿಬಂಧಕರು, ಬೆಂಗಳೂರು. ಇವರ ನ್ಯಾಯಾಲಯದಲ್ಲಿ

ದಾವಾ ಸಂಖ್ಯೆ: ಜೆಆರ್‌ಡಿ/ಯುಬಿಎಫ್ / 20 -20

ವಾದಿ : ಪ್ರಧಾನ ವ್ಯವಸ್ಥಾಪಕರು/ಕಾರ್ಯದರ್ಶಿ/.....ಸಹಕಾರ ಸಂಘ/ಬ್ಯಾಂಕ್ ಲಿ.,

ವಿರುದ್ಧ

ಪ್ರತಿವಾದಿಗಳು : ಶ್ರೀಮತಿ/ಶ್ರೀ.ಹನುಮಂತಪ್ಪ ಮತ್ತು ಇತರರು

ವಾದಿ ಪರ ಮುಖ್ಯ ಸಾಕ್ಷಿ

7ನೇ ಪುಟಕ್ಕೆ...

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ಸಾಲಕ್ಕೆ ಚೆಕ್‌ನ್ನು ಮೇಲಾಧಾರ ಭದ್ರತೆ (Collateral Security) ಯಾಗಿ ತೆಗೆದುಕೊಳ್ಳಬಹುದೇ? ಸಾಲಕ್ಕೆ ಭದ್ರತೆಯಾಗಿ ನೀಡಲಾಗಿದೆ ಎಂಬ ಪತ್ರದೊಂದಿಗೆ ಸಾಲಗಾರನಿಂದ ಖಾಲಿ ಚೆಕ್ (Blank Cheque) ಪಡೆದು ಸಾಲ ಸುಸ್ತಿಯಾದಾಗ ಆ ಚೆಕ್‌ಗಳನ್ನು ಆತನ ಬ್ಯಾಂಕಿಗೆ ಕ್ಲಿಯರಿಂಗ್‌ನಲ್ಲಿ ಕಳುಹಿಸಬಹುದೇ? ಈ ಬಗ್ಗೆ ರಿಜರ್ವ್ ಬ್ಯಾಂಕಿನ ಮಾರ್ಗಸೂಚಿ ಏನು?

» ಪಟ್ಟಣ ಸಹಕಾರ ಬ್ಯಾಂಕ್ ಲಿ., ಕೊಪ್ಪಳ.

ಉತ್ತರ : ಚೆಕ್‌ನ್ನು ಸಾಲಕ್ಕೆ ಭದ್ರತೆಯಾಗಿ ನೀಡುವುದರಿಂದಾಗುವ ಪರಿಣಾಮಗಳ ಬಗ್ಗೆ ಚೆಕ್ ಬರೆದಾತನಿಗೆ ಸ್ಪಷ್ಟ ಕಲ್ಪನೆ ಇದೆ. ಹಾಗಾಗಿ ಚೆಕ್‌ನ್ನು ಆತನ ಬ್ಯಾಂಕಿಗೆ ಕಳುಹಿಸಿ ಅದು ವಾಪಾಸ್ ಬಂದಾಗ (dishonoured) ಚೆಕ್ ಬರೆದಾತನ ಮೇಲೆ ಸಿವಿಲ್ ಮೊಕದ್ದಮೆ ಹೂಡಬೇಕೇ ಅಥವಾ ಕ್ರಿಮಿನಲ್ ಮೊಕದ್ದಮೆ ಹೂಡಬೇಕೇ ಎಂದು ನಿರ್ಧರಿಸುವ ಸ್ವಾತಂತ್ರ್ಯ ಚೆಕ್‌ನ ಮಾಲೀಕ (ಬ್ಯಾಂಕ್)ನಿಗೆ ಇದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಶ್ರೀಪಾಲ್

ಸಿಂಗ್ ಮತ್ತು ಹರೀಶ್ ಕುಮಾರ್ ಜೈನ್ ನಡುವಿನ ವ್ಯಾಜ್ಯದಲ್ಲಿ ತೀರ್ಮಾನ ನೀಡಿದೆ. ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯಂತೆ ಚೆಕ್‌ನ್ನು ಸಾಲಕ್ಕೆ ಹೆಚ್ಚಿನ ಭದ್ರತೆಯಾಗಿ ಪಡೆಯಬಹುದು. ಆದರೆ, ಭದ್ರತೆಯಾಗಿ ಕೇವಲ ಚೆಕ್‌ನ್ನು ಪಡೆದಿದ್ದರೆ ಸಾಲವನ್ನು ಅಸುರಕ್ಷಿತ ಸಾಲವೆಂದು ಪರಿಗಣಿಸಬೇಕು.

02. ಸ್ಥಿರ ಠೇವಣಿ ಮತ್ತು ಮರುಕಳಿಸುವ ಠೇವಣಿಗೆ ಆಧಾರದ ಮೇಲೆ ನೀಡುವ ನಿಧಿ ರಹಿತ (Non-Funded) ಸಾಲ ಮತ್ತು ಮುಂಗಡಗಳು ಬ್ಯಾಂಕಿನ ವೈಯಕ್ತಿಕ ಸಾಲದ ಮಿತಿಯೊಳಗೆ ಬರುತ್ತವೆಯೇ?

– ಪಟ್ಟಣ ಸಹಕಾರ ಬ್ಯಾಂಕ್ ಲಿ., ದಾವಣಗೆರೆ.

ಉತ್ತರ : ಠೇವಣಿ ಆಧಾರದ ಮೇಲೆ ನೀಡುವ ಸಾಲ ಮತ್ತು ಮುಂಗಡಗಳನ್ನು ನಿಧಿ ರಹಿತ ಸಾಲವೆಂದು ಪರಿಗಣಿಸಲಾಗುವುದಿಲ್ಲ. ಈ ಸಾಲಗಳು ಬ್ಯಾಂಕಿನ ಒಟ್ಟು ಸಾಲ ಮತ್ತು ಮುಂಗಡಗಳ ಒಂದು ಭಾಗವಾಗಿವೆ. ಆದರೆ ಒಬ್ಬ ವ್ಯಕ್ತಿಗೆ ಆತನ ಠೇವಣಿ ಮೇಲೆ ನೀಡುವ ಸಾಲವು ಆತನ ವೈಯಕ್ತಿಕ ಸಾಲದ ಮಿತಿ (Individual Exposure limit)ಯ ಭಾಗವಾಗಿರುವುದಿಲ್ಲ. ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ, ಖಾತರಿಗಳು ಮತ್ತು ಕ್ರೆಡಿಟ್ ಪತ್ರಗಳನ್ನು (Guarantees and Letters of Credit) ನಿಧಿ ರಹಿತ ಸಾಲಗಳೆಂದು ಕರೆಯಲಾಗುತ್ತದೆ ಮತ್ತು ಅವುಗಳು ವೈಯಕ್ತಿಕ ಸಾಲದ ಮಿತಿಯ ಭಾಗವಾಗಿರುತ್ತವೆ.

...6ನೇ ಪುಟದಿಂದ

ಹೆಸರು	:	ಹನುಮಂತರಾಯಪ್ಪ,ಪಿ
ತಂದೆ/ಗಂಡನ ಹೆಸರು	:	ನರಸಯ್ಯ
ವಯಸ್ಸು	:	36 ವರ್ಷ
ಉದ್ಯೋಗ	:	ವ್ಯವಸ್ಥಾಪಕರು.....ಸಹಕಾರ ಸಂಘ/ಬ್ಯಾಂಕ್ ಲಿ.,
ಸ್ಥಳ	:	ಬೆಂಗಳೂರು

ಪ್ರತಿಜ್ಞಾನ್ವಿತರಾಗಿದೆ

ನಾನು ವಾದಿ ಬ್ಯಾಂಕಿನಲ್ಲಿ 5 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಹಾಲಿ ನಾನು ವಾದಿ ಬ್ಯಾಂಕಿನ ವ್ಯವಸ್ಥಾಪಕನಾಗಿರುತ್ತೇನೆ. ಈ ಮೇಲೆ ತಿಳಿಸಿರುವ ದಾವೆಯಲ್ಲಿ ಬ್ಯಾಂಕಿನ ಪರವಾಗಿ ಹಾಜರಾಗಿ ಸಾಕ್ಷ್ಯ ಹೇಳಿಕೆ ನೀಡಲು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ನನಗೆ ಅಧಿಕಾರ ಪತ್ರ ನೀಡಿರುತ್ತಾರೆ. ಅಧಿಕಾರ ಪತ್ರವನ್ನು ಹಾಜರು ಪಡಿಸಿ ನಿಶಾನೆ ಪಿ-1 ಎಂದು ಗುರುತಿಸಿದೆ. ಮೇಲ್ಕಂಡ ದಾವೆಯನ್ನು ದಾಖಲಿಸಲು ಆಡಳಿತ ಮಂಡಳಿಯು ಠರಾವು ಮಾಡಿರುತ್ತದೆ ಆದರೆ ಪ್ರತಿಯನ್ನು ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-1(ಎ) ಎಂದು ಗುರುತಿಸುತ್ತೇನೆ. ಪ್ರತಿವಾದಿಗಳು ನಮ್ಮ ಬ್ಯಾಂಕಿನಲ್ಲಿ ಸದಸ್ಯರಾಗಿರುವ ಬಗ್ಗೆ ದಾಖಲೆಯಾಗಿ ಸದಸ್ಯತ್ವದ ದೃಢೀಕರಣ ಪತ್ರಗಳನ್ನು ಹಾಜರುಪಡಿಸುತ್ತೇನೆ, ಇವನ್ನು ನಿಶಾನೆ ಪಿ-2, ನಿಶಾನೆ ಪಿ-2(ಎ) ಮತ್ತು ನಿಶಾನೆ ಪಿ-2(ಬಿ) ಎಂದು ಗುರುತಿಸುತ್ತೇನೆ. ಪ್ರತಿವಾದಿಗಳು ನಮ್ಮ ಬ್ಯಾಂಕಿನಲ್ಲಿ ಜಾಮೀನು ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದು, ಇದನ್ನು ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-3 ಎಂದು ಗುರುತಿಸುತ್ತೇನೆ. ಸದರಿಯವರ ಸಾಲದ ಅರ್ಜಿಯನ್ನು ಪುರಸ್ಕರಿಸಿ ಆಡಳಿತ ಮಂಡಳಿ/ಸಾಲದ ಉಪಸಮಿತಿ ರೂ.....(.....ಲಕ್ಷಗಳು ಮಾತ್ರ) ಗಳ ಸಾಲ ಮಂಜೂರು ಮಾಡಿದ ಆದೇಶ ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-4 ಎಂದು ಗುರುತಿಸುತ್ತೇನೆ. ಪ್ರತಿವಾದಿಗಳು ಸಾಲ ಪಡೆಯಲು ನಮ್ಮ ಬ್ಯಾಂಕಿಗೆ ಆನ್ ಡಿಮಾಂಡ್ ಪ್ರೋನೋಟ್, ಮತ್ತು ಬಾಂಡ್‌ಗಳನ್ನು ಬರೆದುಕೊಟ್ಟಿರುತ್ತಾರೆ. ಈ ದಾಖಲೆಗಳನ್ನು ಹಾಜರುಪಡಿಸುತ್ತಿದ್ದೇನೆ. ಇವನ್ನು ಕ್ರಮವಾಗಿ ನಿಶಾನೆ ಪಿ-5, ಮತ್ತು ನಿಶಾನೆ ಪಿ-5(ಎ) ಎಂದು ಗುರುತಿಸುತ್ತೇನೆ. ಪ್ರತಿವಾದಿಗಳಿಗೆ ದಿನಾಂಕ..... ರಂದು ರೂ..... (..... ಲಕ್ಷಗಳು) ಹಣವನ್ನು ಸಾಲವಾಗಿ ವಿತರಿಸಲಾಗಿದೆ, ವಿತರಿಸಿದ್ದಕ್ಕೆ ದಾಖಲೆಯಾಗಿ ಹಣ ಸಂದಾಯ ರಶೀದಿಯನ್ನು ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-6 ಎಂದು ಗುರುತಿಸುತ್ತೇನೆ. ವಾಯಿದೆ ಗತಿಸಿದರೂ ನಮ್ಮ ಬ್ಯಾಂಕಿಗೆ ಬರಬೇಕಾದ ಅಸಲು ಮತ್ತು ಬಡ್ಡಿ ಹಣವನ್ನು ದಾವಾ ಅರ್ಜಿದಾಖಲು ಮಾಡುವವರೆವಿಗೂ ಪಾವತಿಸಿರುವುದಿಲ್ಲ. ಈ ಸಂಬಂಧ ಪ್ರತಿವಾದಿಯ ಸಾಲದ ಖಾತೆಯ ಲೆಡ್ಜರ್‌ನ್ ವಿಸ್ತೃತ ಭಾಗವನ್ನು ಹಾಜರುಪಡಿಸುತ್ತಿದ್ದೇನೆ. ಇದನ್ನು ನಿಶಾನೆ ಪಿ-7 ಎಂದು ಗುರುತಿಸಲಾಗಿದೆ.

ಸಾಲ ಮರುಪಾವತಿಮಾಡಲು ಪ್ರತಿವಾದಿಗಳಿಗೆ ದಿನಾಂಕ..... ರಂದು ಕಳುಹಿಸಿರುವ ಅಂತಿಮ ತಿಳುವಳಿಕೆ ಪತ್ರವನ್ನು ಹಾಜರುಪಡಿಸುತ್ತಿದ್ದೇನೆ, ಇದನ್ನು ನಿಶಾನೆ ಪಿ-8 ಎಂದು ಗುರುತಿಸುತ್ತೇನೆ. ಪ್ರತಿವಾದಿಗಳ ವಿರುದ್ಧ ದಿನಾಂಕ ರಲ್ಲಿದ್ದಂತೆ ಬಾಕಿ ಇರುವ ಅಸಲು ರೂ....., ಬಡ್ಡಿ ರೂ....., ಸುಸ್ತಿ ಬಡ್ಡಿ ರೂ..... ಮತ್ತು ಇತರೆ ರೂ..... ಒಟ್ಟುರೂ..... ಗಳಿಗೆ ಮತ್ತು ಪ್ರತಿವಾದಿಗಳು ಸಾಲದ ಪೂರ್ಣ ಮೊಬಲಗನ್ನು ಪಾವತಿಸುವವರೆವಿಗೂ ಶೇ%..... ರಂತೆ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಶೇ% 2 ರಂತೆ ವಿಧಿಸಿ ಸಾಲ ವಸೂಲಿ ಮಾಡಿಕೊಳ್ಳಲು ಡಿಕ್ರಿ ಕೊಡಬೇಕೆಂದು ಮತ್ತು ನಮ್ಮ ಬ್ಯಾಂಕಿಗೆ ಬರಬೇಕಾದ ಹಣವನ್ನು ಪ್ರತಿವಾದಿಗಳ ಚರ ಮತ್ತು ಸ್ಥಿರ ಆಸ್ತಿಗಳನ್ನು ಮಾರಾಟ ಮಾಡಿ ಹಣ ವಸೂಲಿ ಮಾಡಿಸಿಕೊಳ್ಳಲು ಆದೇಶ ಮಾಡಬೇಕೆಂದು ಈ ಘನ ನ್ಯಾಯಾಲಯದಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ಮೇಲಿನ ಹೇಳಿಕೆಯನ್ನು ಓದಿ ನೋಡಿ ಸರಿ ಎಂದು ಒಪ್ಪಿ ಸಹಿ ಮಾಡಿರುತ್ತೇನೆ.

ವಾದಿ

ನನ್ನ ಸಮಕ್ಷಮದಲ್ಲಿ

(ಮುಂದಿನ ಸಂಚಿಕೆಗೆ..)



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಆತ್ಮಹತ್ಯೆಗೆ ಕಾನೂನು ಬದ್ಧ ಮಾನ್ಯತೆ ನೀಡಿರುವುದರಿಂದ ಅಲ್ಲಿನ ಸಾರ್ಕೋ ಎಂಬ ಸಂಸ್ಥೆ ವಿನೂತನ ಯಂತ್ರವನ್ನು ಆವಿಷ್ಕರಿಸಿದ್ದು, ಒಬ್ಬ ವ್ಯಕ್ತಿಯು ಕೇವಲ ಒಂದು ನಿಮಿಷದಲ್ಲಿ ಈ ಯಂತ್ರವನ್ನು ಬಳಸಿ ತನ್ನ ಪ್ರಾಣವನ್ನು ತ್ಯಾಗ ಮಾಡಬಹುದು.
- ಬೆಂಗಳೂರಿನ ಅಪಾರ್ಟ್‌ಮೆಂಟ್ ಮತ್ತು ದೇವಸ್ಥಾನಗಳಲ್ಲಿ ಕಳೆದ ಏಳು ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಬ್ರಾಂಡ್ ಶೂಗಳನ್ನು ಜೋಡಿ ಶೂಗಳನ್ನು ಕದ್ದಿದ್ದ ದುಷ್ಕರ್ಮಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿ, ಸುಮಾರು ರೂ. 10 ಲಕ್ಷ ಮೌಲ್ಯದ 715 ಜೋಡಿ ಬ್ರಾಂಡ್ ಶೂಗಳನ್ನು ವಶಪಡಿಸಿಕೊಂಡಿದ್ದಾರೆ.
- ಇತ್ತೀಚೆಗೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದ ಮಿಸ್ ಯೂನಿವರ್ಸಲ್ ಭುವನ ಸುಂದರಿ 2024 ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ 40 ದೇಶದ ಸುಂದರ ಸ್ಪರ್ಧಿಗಳನ್ನು ಹಿಂದಿಕ್ಕಿದ ಹುಬ್ಬಳ್ಳಿಯ ಡಾ. ಶ್ರುತಿ ಹೆಗಡೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
- ಮಂಗಳೂರಿನ ಕೆನರಾ ಅಭಿವೃದ್ಧಿ ಮತ್ತು ಶಾಂತಿಯ ಎಂಬ

- ಸಂಘಟನೆಯ ಮನೆಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಕವರ್‌ಗಳನ್ನು ಬಳಸಿಕೊಂಡು ಜನಪಯೋಗಿ ಬೆಂಚುಗಳನ್ನು ತಯಾರಿಸುವ ಮೂಲಕ ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲದ ರೀತಿಯಲ್ಲಿ ವಿಲೇವಾರಿ ಮಾಡಿದಂತಾಗುತ್ತಿದೆ.
- ತಾಂತ್ರಿಕ ಸಮಸ್ಯೆಯಿಂದ ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್ ಅವಲಂಬಿಸಿದ್ದ ಹಲವು ಸೇವೆಗಳಿಗೆ ತೊಂದರೆಯುಂಟಾಗಿ, ವಿಶ್ವದಾದ್ಯಂತ ವಿಮಾನ, ಬ್ಯಾಂಕ್, ಷೇರು ಮಾರುಕಟ್ಟೆ, ಪಾವತಿ ಸೇವೆ ಹಾಗೂ ತುರ್ತು ಸೇವೆಗಳಲ್ಲಿ ವ್ಯತ್ಯಯವುಂಟಾಗಿದ್ದು ಮಾತ್ರವಲ್ಲ ಹಲವು ಟಿವಿ ಪ್ರಸಾರ ಸೇವೆಯಲ್ಲಿಯೂ ಸ್ಥಗಿತವುಂಟಾಗಿತ್ತು.
- ಜರ್ಮನಿಯ ಬರ್ಲಿನ್‌ನಲ್ಲಿ ನಡೆದ 2024ರ ಅತಿ ದೊಡ್ಡ ಯುರೋ ಫುಟ್ಬಾಲ್ ಪಂದ್ಯಾವಳಿಯ ಫೈನಲ್‌ನಲ್ಲಿ ಸ್ಪೇನ್ ಬಲಿಷ್ಠ ಇಂಗ್ಲೆಂಡ್ ತಂಡವನ್ನು 2-1 ಗೋಲುಗಳ ಅಂತರದಿಂದ ಗೆದ್ದು, ನಾಲ್ಕನೇ ಬಾರಿಗೆ ಚಾಂಪಿಯನ್ ಆಗುವ ಮೂಲಕ ಅತೀ ಹೆಚ್ಚು ಬಾರಿ ಯುರೋ ಕಪ್ ಗೆದ್ದ ತಂಡವಾಗಿ ಹೊರಹೊಮ್ಮಿದೆ.

ಹಿ ದು ಗ ರ ಅ ನಿ ಸಿ ಕೆ . . .



ಕಾದು ನೋಡಬೇಕಿದೆ : ಚಿಲ್ಲರೆ ಹಣದುಬ್ಬರದ ಈಗಿನ ಸ್ಥಿತಿಯನ್ನು ಅವಲೋಕಿಸಿದರೆ ರೆಪೊ ದರ ಕಡಿತದ ಬಗ್ಗೆ ಈಗ ನಿರ್ಧಾರ ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇದೇ ಮಾತನ್ನು ಸತತವಾಗಿ ಅವರು ಎಂಟನೇ ಬಾರಿಗೆ ಹೇಳುತ್ತಿದ್ದಾರೆ! ಮುಂದಿನ ಬಾರಿಯೂ ಇದೆ ಮಾತನ್ನು ನಿರೀಕ್ಷಿಸಬಹುದೇ? ಕಾದು ನೋಡಬೇಕಿದೆ.

► ಬಲರಾಮಕೃಷ್ಣ ಕೆ., ಬಳ್ಳಾರಿ

ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ : 70-80ರ ದಶಕದಲ್ಲಿ ಅಂದಿನ ಸರ್ಕಾರ ಕೆಲ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಲಾಯಿತು. ಇದರಿಂದ ದೇಶದ ಎಲ್ಲ ವರ್ಗದ ಜನರಿಗೂ ಬ್ಯಾಂಕಿಂಗ್ ಸೇವೆ ದೊರೆಯುವಂತಾಯಿತು. ಈಗ ಕೇಂದ್ರ ಸರ್ಕಾರ ಆ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ಬ್ಯಾಂಕುಗಳ ಖಾಸಗೀಕರಣಕ್ಕೆ ಸಿದ್ಧತೆ ನಡೆಸಿರುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ, ಇದನ್ನು ಎಲ್ಲರೂ ವಿರೋಧಿಸಬೇಕಿದೆ.

► ಸತ್ಯನಾರಾಯಣ ಭಟ್ ಜಿ., ಮಂಗಳೂರು

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.